



ಸಂಪ್ರೇಷಣೆಯ/ಬಿಬಾಹ/ಕನ್ನಡ/ಫಿ.ಜ./2018.

ದಿನಾಂಕ: 01.09.2018.

ಅಧಿಕೂಚನೆ

ವಿಷಯ: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕನ್ನಡ ಸಾಂತಕೋತ್ತರ ವ್ಯಾಸಂಗದ ಪರ್ಯಾಮ
2018-19ನೇ ಶೈಕ್ಷಣಿಕ ಸಾಲೆನಿಂದ ಜಾರಿಯಲ್ಲಿ ತರುವ ಕುರಿತು.

- ಉಲ್ಲೇಖ: 1) ದಿನಾಂಕ 23-07-2018 ರಂದು ಜರುಗಿದ ಕನ್ನಡ ಸಾಂತಕೋತ್ತರ ಅಧ್ಯಯನ
ಮಂಡಳಿಯ ನಡೆವಳಿಗಳು
2) ಮಾನ್ಯ ಕುಲಪತಿಗಳ ಅನುಮೋದನೆ ದಿನಾಂಕ: 01.09.2018.

ಉಲ್ಲೇಖ (1) ರಲ್ಲಿ ನಮೂದಿಸಿದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕನ್ನಡ ಸಾಂತಕೋತ್ತರ
ಅಧ್ಯಯನ ಮಂಡಳಿಯ ಎಂ.ಎ. ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ ವ್ಯಾಸಂಗದ ಪರ್ಯಾಮಗಳನ್ನು ಸಿದ್ಧಪಡಿಸಿ
2018-19ನೇ ಶೈಕ್ಷಣಿಕ ಸಾಲೆನಿಂದ ಜಾರಿಯಲ್ಲಿ ತರಲು ಅನುಮೋದನೆ ನೀಡಿರುತ್ತದೆ.

ಸಾಮಾನ್ಯ ಕುಲಪತಿಗಳು ಸದರಿ ಪರ್ಯಾಮಗಳನ್ನು ಕನಾಟಿಕ ರಾಜ್ಯ ವಿಶ್ವವಿದ್ಯಾಲಯಗಳ (ತೆದ್ದುಪಡಿ)
ಅಧಿನಿಯಮ 2015ರ ಪ್ರಕರಣ 7(1)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರದನ್ನಿಂದ ಅನುಮೋದಿಸಿರುವ ಎಂ.ಎ.
ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ ವ್ಯಾಸಂಗದ ಪರ್ಯಾಮಗಳನ್ನು 2018-19ನೇ ಶೈಕ್ಷಣಿಕ ಸಾಲೆನಿಂದ ಜಾರಿಯಲ್ಲಿ
ತರಲು ಈ ಮೂಲಕ ಪ್ರಕಟಿಸಲಾಗಿದೆ.

ಪರ್ಯಾಮದ ಪ್ರತಿಯನ್ನು ಸಂಬಂಧಿಸಿದ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಮಾಹಿತಿಗಾಗಿ
ಉಲ್ಲಿಖಿತಾಗಿದೆ.

A handwritten signature in blue ink, which appears to be "ಕುಲಪತಿವರು" (Vice-Chancellor).

ಪ್ರತಿ:


- 1) ಸಂಯೋಜಕರು, ಕನ್ನಡ ಸಾಂತಕೋತ್ತರ ವಿಭಾಗ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಸಂಪುರ್ಣ ಕಾಲೇಜು
ಆವರಣ, ಬೆಂಗಳೂರು.
- 2) ಸಂಬಂಧಪಟ್ಟ ಸಂಯೋಜಕತ ಮಹಾವಿದ್ಯಾಲಯಗಳ ಶ್ರೀಸ್ವಿಪಾಲರು.
- 3) ಆಪ್ತ ಕಾರ್ಯದರ್ಶಿಗಳು, ಕುಲಪತಿಗಳು/ಕುಲಸಚಿವರು/ಕುಲಸಚಿವರು (ಮೌಲ್ಯಮಾಪನ) ಬೆ.ಕೇ.ವಿ.
- 4) ಕಣ್ಣೇರಿ ಕಡತ/ರಕ್ಷಾ ಕಡತ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ
ಕನ್ನಡ ಎಂ.ಎ-ಸೆಮಿಸ್ಟರ್-1 ಪತ್ರಿಕೆ-1
ಸಾಹಿತ್ಯ:ಅಧ್ಯಯನ ಪ್ರಮೇಶ

1. ಕಲೆ ಎಂದರೇನು?: ತಾತ್ತ್ವಿಕಚರ್ಚೆ:
2. ಕಲೆಯ ಮಾಧ್ಯಮಗಳು ಸಂಗೀತ/ದನಿ, ನೃತ್ಯ/ದೇಹ, ಶಿಲ್ಪ/ಶಿಲ್ಪ, ಚಿತ್ರ/ಬಣ್ಣ, ಚಲನಚಿತ್ರ/ವಿವಿಧ ಸಾಮಗ್ರಿ, ಸಾಹಿತ್ಯ/ಭಾಷೆ
3. ಭಾಷೆ ಮತ್ತು ಸಾಹಿತ್ಯಗಳ ಸಂಬಂಧ ಮತ್ತು ವಿವಿಧ ನೆಲೆಗಳು
4. ತತ್ತ್ವಶಾಸ್ತ್ರ-ಸಾಹಿತ್ಯ- ಚರಿತ್ರೆಗಳ ಸ್ವರೂಪಅಂತರ್ಜಾಲಂ
5. ಸಾಹಿತ್ಯಕೃತಿ-ಲೋಕ, ಲೇಖಕ, ಓದುಗರು
6. ಸಾಹಿತ್ಯಕೃತಿಯ ನಿರೂಪಣಾ ಬಗೆಗಳು-(ನಾಟಕೀಯತೆ-ಅಂತರ್ಮುಖ ವಿಶೇಷಗಳ ನೆಲೆಯಲ್ಲಿ)
7. ಮರಾಠಾ-ಪತ್ರಿಕೆ-ರಮ್ಯತೆ-ವಾಸ್ತವತೆ ಮತ್ತು ವ್ಯಂಗ್ಯ ನೆಲೆಗಳು:
8. ಕವಿತೆ-ನಾಡ ಮತ್ತು ಲಯ, ನಾಟಕ/ರಂಗಭೂಮಿಯ ಆಯಾಮಗಳು, ಕಥನ/ಲೋಕ ವಿವರ ಲೋಕದ್ವಿಷ್ಟಿ ಈ ನೆಲೆಗಳನ್ನು ಕುರಿತಚರ್ಚೆ

ಅಧ್ಯಯನಲೇಖನಗಳು:

- 1) ಟಾಲ್ನಾಯ್ಯ- ಅನುವಾದಸಿಹಿಕೆ
- 2) ವಿಮರ್ಶೆಎಂದರೇನು-ಎಸ್.ಎಲಗ ಬೈರಪ್ಪ
- 3) ಸಾಹಿತ್ಯ ಮತ್ತು ಲಲಿತ ಕಲೆಗಳು - ರಂ.ಶ್ರೀ.ಮುಗಳಿ
- 4) ಕಲೆಯಲ್ಲಿ ಅನುಕರಣೆ ಮತ್ತು ಅಭಿವೃದ್ಧಿ - ಶಂಕರ ಮೌಕಾಶಿ ಮಣೇಕರ
- 5) ಸಾಹಿತ್ಯಎಂದರೇನು? -ಡಾ. ಬಿ.ಬಿ. ಹಂಡಿ
- 6) ಕಲೆ ಮತ್ತು ಸಾಂಕೇತಿಕತೆ - ಶಾಂತಿನಾಥದೇಸಾಯಿ
- 7) ಕಲೆಯಲ್ಲಿ ನಿರೂಪಣೆ, ಸಂಶೋಧನೆ-ಜೊಜೆತ್ಯ - ಶಂಕರ ಮೌಕಾಶಿ ಮಣೇಕರ
- 8) ಕಲ್ಪಕತೆ ಮತ್ತು ಚಿತ್ರಕ ಶಕ್ತಿ - ಎಸ್.ಬಿ. ಬಿನದಿಗಿ
- 9) ಗ್ರೀಕ್ ಚಿಂತನೆಗಳು -ಡಿ.ಆರ್.ಎನ್
- 10) ಆನಾಟಮಿಉಪ್‌ ಕ್ರಿಟಿಕೆಸಂ -ನಾಥೋದ್ಯುಮ್ಯ
- 11) ಸಾಹಿತ್ಯಕೃತಿ ಮತ್ತು ಲೋಕ ಸಂಬಂಧ- ಎಂ ಹೆಚ್.ಆಬುಹಾಂ
- 12) ಸಿ ಎನ್‌ರಾಮಶಂದ್ರ, ಕೆ.ವಿ. ಸುಭಜ್ಣ, ಕೆ.ವಿ. ತಿರುಮಲೇಶ ಲೇಖನಗಳ ಆಯ್ದ ಭಾಗಗಳು
- 13) ಕಲೆ ಮತ್ತು ಸೌಂದರ್ಯ - ಲೋಹಿಯಾ



ಸೆಮಿಸ್ಟರ್ ಪತ್ರಿಕೆ-2

ಸೃಜನಶೀಲ ಕೃತಿಗಳ ಅಧ್ಯಯನ

ಅ. ಮನುಷ್ಯ ಮತ್ತು ಪ್ರಕೃತಿ


1. ಖಾಂಡವವನದಹನ-ಪಂಪ
2. ಮಂಟೇಶ್ವರಾದಿ-ಕರ್ಮಾರಿಗೆ ಪಾಠ ಕಲ್ಬಿದ ಪ್ರಸಂಗ
3. ಬೆಣ್ಣದಚೀವೆ -ಶಿವರಾಮ ಕಾರಂತ (ಒಂದು ಪತ್ಯ)

ಆ.ಪರಂಪರೆ ಮತ್ತು ಆಧುನಿಕತೆ

- ಬೇಡರಕಣ್ಣಪ್ಪನ ರಗಳೆ -ಹರಿಹರ
- ಗಿರಣೆ ವಿಸ್ತಾರಾ - ಶಿಶುನಾಳ ಶರೀಫ್
- ಕೆರೆಗೆ ಹಾರ-ಜನಪದ ಹಾಡು
- ಯಾವಕಾಲದ ಶಾಸ್ತ್ರವೇನು ಹೇಳಿದರೇನು? ಕುವೆಂಪು
- ಅಮೃತ, ಆಚಾರ ಮತ್ತು ನಾನು - ನಿಸಾರ್ ಅಹಮದ್
- ಪರಸಂಗದಗೆಂಡೆತಿಮ್ಮೆ- ಶ್ರೀಕೃಷ್ಣ ಆಲನಹಳ್ಳಿ (ಪತ್ಯಾಂತರ)

ಇ. ಲಿಂಗ ರಾಜಕಾರಣ

- ಮಹದೇವಿಯಕ್ಕನ ಪ್ರಸಂಗ - ಶೊನ್ಯಾಸಂಪಾದನೆ (ಒಂದು ಪತ್ಯ)
- ಪಾಂಡುಮತ್ತರ ಮಡದಿ ತೊತ್ತಹಳೇ? -ಹುಮಾರವ್ಯಾಸ
- ಮನಸಿಜನ ಮಾಯೆ..... -ಜನ್ಮ
- ನವಿಲೇ, ನವಿಲೇ... ಕಂಬಾರ
- ಕೆಬ್ಬೆ ಸೆಲ - ಉಲ್ಲಿತಾ ಸಿದ್ಧಬಸವಯ್ಯ



ಪತ್ರಿಕೆ-3 ಕನ್ನಡನುಡಿ ಮತ್ತು ನುಡಿಯರಿಮೆ

ಮೊದಲಿಗೆ

1. ಭಾಷೆವಂದರೇನು?
2. ಭಾಷೆಯಅಧ್ಯಯನವಂದರೇನು?
3. ಭಾಷೆಯ ಬಗೆಗೆ ನಮಗೇನು ಗೊತ್ತಿದೆ?
4. ಭಾಷೆಯ ಬಗೆಗೆ ನಮಗೇನು ಗೊತ್ತಿಲ್ಲ
5. ಭಾಷೆಯರಚನೆಯ ನೆಲೆಗಳು
6. ಕನ್ನಡ ನುಡಿಯಧ್ವನಿ ರಚನೆ
 1. ಧ್ವನಿ ರಚನೆವಂದರೇನು?
 2. ಧ್ವನಿಗಳನ್ನು ಗುರುತಿಸುವುದು ಹೇಗೆ?
 3. ನುಡಿಯುವುದು:ಪ್ರಾಂಜನಗಳು (ತಡೆಯುಲಿಗಳು)
 4. ನುಡಿಯುವುದು:ಸ್ವರಗಳು(ತೆರೆದುಲಿಗಳು)
 5. ಬೇರೆ ಬೇರೆ ನುಡಿಯ ಕೆಲವು ಧ್ವನಿಗಳು
 6. ಜತೆ ಗುರುತುಗಳು.ಕೂಡುದನಿಗಳು
 7. ಕನ್ನಡ ನುಡಿ: ಧ್ವನಿ ನಿಯಮವಂದರೇನು?
1. ಧ್ವನಿ ನಿಯಮವಂದರೇನು?
2. ಧ್ವನಿಯ ಚಹರೆಗಳು
3. ಧ್ವನಿ ನಿಯಮಗಳು
4. ಧ್ವನಿ ತಂತ್ರಗಳು

ಕನ್ನಡ ನುಡಿ: ಪದರಚನೆ


1. ಪದರಚನೆವಂದರೇನು?
2. ಪದಗಳು ಮತ್ತು ಪದರಚನೆ
3. ಪದರಚನೆಯ ಬಗೆಗಳು
4. ಪದರಚನೆಯ ನೆಲೆಯಲ್ಲಿ ಭಾಷೆಗಳ ಬಗೆಗಳು
5. ಪದರಚನೆಯನ್ನು ಅರಿಯುವುದು

ಕನ್ನಡ ನುಡಿ: ವಾಕ್ಯರಚನೆ

1. ವಾಕ್ಯರಚನೆವಂದರೇನು?
2. ವಾಕ್ಯಗಳ ಬಗೆಗಳು
3. ವಾಕ್ಯಾಂಗಗಳು
4. ವಾಕ್ಯಗಳ ರಚನೆಯ ಬಗೆಗಳು



1. ಅರ್ಥವಂದರೇನು?
2. ಪದಕೋಶದ ಬೆಳವಣಿಗೆ
3. ಪದಗಳ ಬಗೆಗಳು
4. ಹೊಸ ಪದಗಳ ರಚನೆ
5. ಭಾಷೆಯ ಗಳಿಕೆ
 1. ಭಾಷೆಯನ್ನು ಕಲಿಯುವುದು ಎಂದರೇನು?
 2. ಬೇರೆಬೇರೆ ತತ್ವಗಳು
 3. ಮೊದಲ ಭಾಷೆಯ ಕಲಿಕೆ
 4. ಏರಡನೆಯ ಭಾಷೆಯ ಕಲಿಕೆ
 5. ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವುದು
 6. ಭಾಷೆಯ ಒಳನುಡಿಗಳು
1. ಒಳನುಡಿಗಳು ಎಂದರೇನು?
2. ಒಳನುಡಿಗಳ ಬಗೆಗಳು
3. ಒಳನುಡಿಗಳು ಹುಟ್ಟು
4. ಒಳನುಡಿಗಳ ಒಳರಚನೆ
5. ಭಾಷಾ ಸಂಪರ್ಕ
 1. ಭಾಷಾ ಸಂಪರ್ಕ ಎಂದರೇನು?
 2. ಭಾಷಾ ಸಂಪರ್ಕದ ಪರಿಣಾಮಗಳು
 3. ಪಿಜಿನ್ ಮತ್ತು ಸ್ಕ್ರಿಯೋಲ್ ಗಳು
 4. ದ್ವಿಭಾಷಿಕತೆ ಮತ್ತು ಬಹುಭಾಷಿಕತೆ
 5. ಭಾಷಾ ನಾಶ, ಭಾಷಾ ಸಂಗೋಪನೆ
 6. ಭಾಷೆಗಳಲ್ಲಿ ಬದಲಾವಣೆ
 1. ಭಾಷೆಯಲ್ಲಿ ಬದಲಾವಣೆ ಎಂದರೇನು?
 2. ಭಾಷೆಯ ಬದಲಾವಣೆಯ ಹಂತಗಳು
 3. ಧ್ವನಿ ಬದಲಾವಣೆ
 4. ಪದರಚನೆಯ ಬದಲಾವಣೆ
 5. ವಾಕ್ಯರಚನೆಯಲ್ಲಿ ಬದಲಾವಣೆ
 6. ಅರ್ಥ ವ್ಯಾತಾಸ




ಭಾಷೆ ಮತ್ತು ಸಂಸ್ಕೃತಿ


1. ಭಾಷೆ ಮತ್ತು ಸಂಸ್ಕೃತಿಗಳ ನಂಟು
2. ಭಾಷೆ: ಗುರತು
3. ಭಾಷೆ ಮತ್ತು ಅಧಿಕಾರ
4. ಭಾಷೆ ಮತ್ತು ಆಲೋಚನೆ
5. ಬರವಣಿಗೆ

4-ಅನುವಾದ (ಎ) ಪಠ್ಯಕ್ರಮಮೊದಲ ಸೆಮಿಸ್ಪರ್

| ಕ್ರ.ಸಂ. | ವಿಷಯ | ಕ್ರೆಡಿಟ್ಸ್ | ಪ್ರಾಯೋಗಿಕ | ಪರಾಮರ್ಶನ ಪಠ್ಯ |
|---------|------------------------------------|--|-----------|---|
| 1 | ಅನುವಾದ ಪರಿಚಯ | 1. ಅನುವಾದವಂದರೇನು 2. ಅನುವಾದಚರಿತ್ರೆಯ ಪರಿಚಯ 3. ಪಾಠೀಮಾತ್ರ ಅನುವಾದಚರಿತ್ರೆಯ ಪರಿಚಯ - ಪರಿಕಲ್ಪನೆಗಳು ಹಾಗೂ ವಿಧಾನಗಳು 4. ಭಾರತೀಯಅನುವಾದಚರಿತ್ರೆ - ಸಾಫ್ತಂತ್ರ್ಯಮೂರ್ಖ ಹಾಗೂ ಸಾಫ್ತಂತ್ರ್ಯ ನಂತರ 6. ಕನ್ನಡಅನುವಾದಕ್ಕೇತೆ | | 1) ಭಾಷಾಂತರದ ಭಾಷೆಯಾಗಿಕನ್ನಡ - ಕೆ.ವಿ.ನಾರಾಯಣ 2) ಅನ್ಯ ಭಾಷೆಗಳಿಂದ ಕನ್ನಡಕ್ಕೆ ಬಂದ ಮುಸ್ತಕಗಳು - ಸಿ.ನಾಗಣ್ಯ 3) ಭಾಷಾಂತರ ಕಲೆ - ಎನ್.ಬಾಲಸುಖುಹ್ಯಣ್ಯ |
| 2 | ಅನುವಾದಅಧ್ಯಯನ - ಒಂದು ಪ್ರತ್ಯೇಕ ಶಿಸ್ತ | 1. ಮೊದಲ ಅನುವಾದಕರು ಹಾಗೂ ಅವರ ಕಾರ್ಯತಂತ್ರಗಳು 2. ಅನುವಾದಅಧ್ಯಯನದ ಪರಿಕಲ್ಪನೆ | | 1) ಪ್ರಾಚೀನ ಮತ್ತು ಮಧ್ಯಕಾಲೀನಕನ್ನಡ ಸಾಹಿತ್ಯದಲ್ಲಿ ಭಾಷಾಂತರ - ಈ.ಎಲ್.ಎನ್. 2) ಆಧುನಿಕ ಸಾಹಿತ್ಯದಲ್ಲಿ ಭಾಷಾಂತರ ಪ್ರಕ್ರಿಯೆ - ವಿಜಯಗುತ್ತಲ 3) ಭಾಷಾಂತರ - ಒಂದುರಚನಾತ್ಮಕ ವಿಶೇಷಣ - ಪ್ರಥಾನಗುರುದತ್ತ |
| 3 | ಅನುವಾದ ಸಿದ್ಧಾಂತಗಳು | 1. ಭಾಷೆ ಮತ್ತುಅನುವಾದದ ವ್ಯಾಖ್ಯಾನ 2. ಕೆಲವು ಅನುವಾದ ಸಿದ್ಧಾಂತಗಳ ಪರಿಚಯ - ನಿಡಾ, ಜೇಕಬ್ಸನ್, ಲ್ಯಾಫ್ಸೇರ್... | | |
| 4 | ಅನುವಾದದ ಪ್ರಮುಖ ಸಮಸ್ಯೆಗಳು | 1. ಸಾಹಿತ್ಯರಚನೆಯಲ್ಲಿಅನುವಾದಕ್ಕೆ ವರದನೇ ಸಾಫ್ತನವೇ? 2. ಅನುವಾದಅಸಾಧ್ಯ ಪಠ್ಯವಿದೆಯೆ? 3. ಭಾಷೆಯಅನುವಾದವೇ ಅಥವಾ ಸಂಸ್ಕೃತಿಯಅನುವಾದವೇ? 4. ಪಾರಿಭಾಷಿಕ ಪದಗಳ ಸಮಸ್ಯೆ | | ಭಾಷಾಂತರ ಮತ್ತುರಾಜಕೀಯ: ಸಾಂಸ್ಕೃತಿಕ ಒತ್ತಡಗಳು - ಸಿ.ಎನ್.ರಾಮಚಂದ್ರನ್ |




| | | | | | |
|---|---------------------------------|--|--|--|--|
| 5 | ಅನುವಾದಕನ ಪಾಠ | 1. ಅದ್ಯತ್ಯಾಲನುವಾದಕ 2. ಅನುವಾದಕಬಳ್ಳದ್ವೋಹಿಯೇ? 3. ಅನುವಾದ ಕಾರ್ಯತಂತ್ರಗಳು | | | |
| 6 | ಅನುವಾದದಲ್ಲಿ ಸಾಂಸ್ಕೃತಿಕತಿರುವು | 1. ಅನುವಾದರಾಜಕೀಯ 2. ಅನುವಾದ ಪ್ರಕ್ರಿಯೆಯಲ್ಲಿ ಭಾಷೆಗಳ ಸ್ಥಾನವಾನ— ಇಂಗ್ಲಿಷ್‌ನಿಂದಇತರ ಭಾಷೆಗಳಿಗೆ ಹಾಗೂ ಇತರ ಭಾಷೆಗಳಿಂದ ಇಂಗ್ಲಿಷ್‌ಗೆ 3. ಭಾರತದಲ್ಲಿಅನುವಾದ – ಹಿಂದಿ ಮತ್ತುಇಂಗ್ಲಿಷ್‌ಗೆತುಲನೆ ಮಾಡಿದಲ್ಲಿ ಪ್ರಾದೇಶಿಕ ಭಾಷೆಗಳ ಸ್ಥಾನವಾನ. 4. ಜಾಗತಿಕರಣದಲ್ಲಿ ಸ್ಥಳೀಯ ಭಾಷೆಗಳ ಅನುವಾದದ ಪಾಠ | | | ಭಾಷಾಂತರದ ಸಾಂಸ್ಕೃತಿಕ ನೆಲೆಗಳು— ಸಂ. ಡಾ.ಕರೀಗೌಡ ಬೀಜನಹಳ್ಳಿ, ಕನ್ನಡ ವಿ.ವಿ., ಹಂಪಿ |
| 7 | ವಸಾಹತೋತ್ತರಾನುವಾದ | ರಾಷ್ಟ್ರ ನಿರ್ಮಾಣದಲ್ಲಿಅನುವಾದದ ಪಾಠ – ಭಾರತದ ಸ್ವಾತಂತ್ರ್ಯನಂತರದಅನುವಾದ | | | 1) ವಸಾಹತುಂಹಿ ಮತ್ತು ಭಾಷಾಂತರ: ಕನ್ನಡ ಸಂದರ್ಭದ ಪ್ರಕ್ರಿಯೆಗಳ ರೂಪರೇಷನ್— ವಿ.ಬಿ.ತಾರಕೇಶ್ವರ್ 2) ವಸಾಹತುಂಹಿ ಮತ್ತು ಭಾಷಾಂತರ: ಮೃಸೂರು ಮತ್ತುಕನ್ನಡ ಪ್ರಕರಣಗಳು— ವಿ.ಬಿ.ತಾರಕೇಶ್ವರ್, ಕನ್ನಡ ವಿ.ವಿ., ಹಂಪಿ |



ಪತ್ರಿಕೆ-೫

ಮಾಧ್ಯಮ ಬರವಣಿಗೆಅಧ್ಯಯನ-(ಮುದ್ರಣ)

- 1-ಪತ್ರಿಕಾ ಬರವಣಿಗೆಯ ಸ್ವರೂಪ
- 2-ಪತ್ರಿಕೆಯ ಬರಹ ಮತ್ತು ಭಾಷೆಯ ಬಳಕೆಯ ಸಂಖ್ಯೆಗಳು
- 3-ಪತ್ರಿಕಾ ಬರಹ ಕೌಶಲ್ಯಗಳ ಕಲಕೆ
- 4-ಸುಧಿಗೊಳಿಸಿ-ಸಮಾರಂಭ-ಚಚೆ-ವಿಜಾರ ಸಂಕಿರಣ- ಸಮೀಕ್ಷೆಯಮಾದಲಬರಹಗಳ ಅಧ್ಯಯನ
- 5- ವರದಿಯ ನಿರೂಪಣೆ-ಮಾದಲಿಗಳ ಅಧ್ಯಯನ
- 6-ಸುಧಿ-ವಿಶೇಷಣೆಯ ಬರಹ -ಮಾದಲಿಗಳ ಅಧ್ಯಯನ
- 7-ಸಂಪಾದಕಿಯ ಬರಹ-ಮಾದಲಿಗಳ ಅಧ್ಯಯನ
- 8-ತ್ರೀಂಡಾ ವರದಿಯ ಬರಹ-ಮಾದಲಿಗಳ ಅಧ್ಯಯನ
- 9-ವಿಜ್ಞಾನ ವರದಿಗಳ ಬರಹ-ಮಾದಲಿಗಳ ಅಧ್ಯಯನ
- 10-ಜಾಹೀರಾತುಗಳ ಬರಹ-ಮಾದಲಿಗಳ ಅಧ್ಯಯನ
- 11-ಅಪರಾಧ ಸುಧಿಗಳ ವರದಿಗಾಲಿಕೆಯ-ಮಾದಲಿಗಳ ಅಧ್ಯಯನ
- 12-ಅಂಕಣ ಬರಹದ ನಿರೂಪಣೆಯಅಧ್ಯಯನ
- 13-ತಲೆಬರಹ-ಶಿಳಿಸಿಕೆ ಬರಣಿಗೆಯಕೌಶಲದಅಧ್ಯಯನ
- 14-ಸುಧಿಗಳ ಎಡಿಟಿಂಗ್ ಕೌಶಲ್ಯದ ಕಲಕೆ



ಎರಡನೆಯ ಸೇಮಿಸ್ಟರ್

ಪತ್ರಿಕೆ-1

ಸಂಸ್ಕೃತಿಅಧ್ಯಯನ ಪ್ರವೇಶ (ಮೌಲಿಕ ಪರಿಕರಗಳ ಮೂಲಕ)


1. ಶಂಭಾ ಜೋತಿ: ಸಂಸ್ಕೃತಿಅರಂಭವಾದ ಬಗೆ; ಸಂ-3 (ಮುಟ್ಟಿ-215-221)
2. ಮಾಸ್ತಿ - ಜನಪದ ಸಂಸ್ಕೃತಿ (ಒಂದು ಪತ್ರ್ಯ)
3. ರಹಮತೋತರಿಕೆರೆ- ಸಾಂಸ್ಕೃತಿಕಅಧ್ಯಯನ- ಇದು ಮತ್ತುಆರನೇ ಭಾಗ
4. ಎ.ಕೆ.ರಾಮಾನುಜನ್‌ಅಯ್ಯ ಪ್ರಬಂಧಗಳು- ಎರಡು ಮತ್ತು ಹತ್ತನೆಯ ಪ್ರಬಂಧ
5. ಕಿ.ರಂ.ನಾಗರಾಜು- ತೆರೆದ ಪತ್ರ್ಯ- ಕನಾಟಕಜಾನಪದ ಸಾಹಿತ್ಯ-ಆಧುನಿಕ ಸಾಹಿತ್ಯ (13ನೇ ಲೇಖನ, ಮುಟ್ಟಿ-228-240)
6. ಕನಾಟಕ ಸಂಸ್ಕೃತಿ ವಿಶ್ಲೇಷಣೆ-ತೇಜಸ್ಸಿ (ಒಂದು ಪತ್ರ್ಯ)

ಪತ್ರಿಕೆ-2

ಸೃಜನಶೀಲ ಕೃತಿಗಳ ಅಧ್ಯಯನ

ಅ. ಕಾಲ, ಚರಿತ್ರೆ ಮತ್ತು ಸಾಪ್ತ

01. ಸಗರಚಕ್ರವರ್ತಿಯ ಪ್ರಸಂಗಲಜಿತಪುರಾಣ - ರನ್ನ
02. ಮೊದಲಗಿತ್ತಿ- ಬೇಂದ್ರ
03. ಆಟ-ಯಶವಂತಚಿತ್ತಾಲ
04. ಹರಿವನೀರಿದು-ಗಂಗಾಧರಚಿತ್ತಾಲ
05. ಚಿರಸ್ತರಣ-ನಿರಂಜನ (ಒಂದು ಪತ್ರ್ಯ)
06ಯಾರಿಲ್ಲಿಗೆ ಬಂದರು ಕಳೆದಿರುಳು- ಯಮುಣಂಜರಾಮಚಂದ್ರ
07. ಬಾಗ್ನಾಡ್‌ಬಂದು ಪ್ರಾರ್ಥನೆ - ಶಿವಪ್ರಕಾಶ




ಅ. ಧರ್ಮ, ಜಾತಿ ಮತ್ತು ಹಿಂಸೆ

| | |
|--|---------------------------|
| 07. ಸಂಕ್ರಾಂತಿ | ಲಂಕೇಶ್ |
| 09. ಬಗುರಿ | ಮೋಗಳ್ಳಿ ಗಣೇಶ್ |
| 10. ತಬ್ಬಿಗಳು | ರಾಘವೇಂದ್ರ ಶಾಸನೀಸ |
| 13. ಬೆಲ್ಲಿ | ಸಿ.ಜಿ.ಕೆ. |
| 14. ನಿಮ್ಮಾಡನಿದ್ದೂ ನಿಮ್ಮಂತಾಗದೆ | ನಿಶಾರ್ಥಾಲಹಮದ್ (ಒಂದುಪತ್ಯ) |
| <u>ಇ. ಸಂಬಂಧಗಳ ಸ್ವರೂಪ: ವ್ಯಕ್ತಿ-ವ್ಯಕ್ತಿ ಮತ್ತು ವ್ಯಕ್ತಿ-ಸಮಾಜ</u> | |
| 01. ಒಡಲಾಳ | ದೇವನೂರ ಮಹಾದೇವ |
| 02 ಅಯ್ಯ ವಚನಗಳು | ಒಸವಣ್ಣ |
| 03 ಮಲೆಗಳಲ್ಲಿ ಮದುಮಗಳು | ಕುವೆಂಪು (ಮುಕುಂದ-ಶಿಂಚೊಲು) |
| 04. ಅಪ್ಪ | ಚಂಪಾ |
| 05. ಗಾಂಧಿಬೆಸಗರಹಳ್ಳಿರಾಮಣ್ಣ (ಒಂದು ಪತ್ಯ) | |
| 06ಗಂಡಸರು | ವೀಣಾ ಶಾಂತೇಶ್ವರ (ಒಂದುಪತ್ಯ) |


ಪತ್ರಿಕೆ-3

ಕನ್ನಡ ಸಾಹಿತ್ಯ ಮೀಮಾಂಸೆಯಲ್ದ್ಯಾಯನ- ಸೆಮಿಸ್ಟರ್-2

1. ಮುಳಿಯ ತಿಮ್ಮಿಪಯ್ಯ - ಪಂಪನಲ್ಲಿ ದೇಸಿ (ನಾಡೋಜ ಪಂಪ)
2. ಕುವೆಂಪು- ಪ್ರತಿಮಾ-ಪ್ರತಿಕೃತಿ
3. ಕುವೆಂಪು-ಭವ್ಯತೆ ಮತ್ತು ಭೂಮಾನಭೂತಿ(ಒಂದು ಪತ್ಯ)
4. ಬೇಂದ್ರೆ-ಬಡತನದ ವಸ್ತುವೇಕಾಗಿದೆ? ಮಟ-168-171 ಸಾಹಿತ್ಯ ವಿರಾಟ ಸ್ವರೂಪ
5. ಮತಿನ- ಸಮಗ್ರಗಢ್ - ಲಫ್ಫಿಮಾಕೌಶಲ್ಯ ಲೇಖನ (ಒಂದು ಪತ್ಯ)
6. ಕೆ.ವಿ.ಎನ್ -ಕನ್ನಡ ಸಾಹಿತ್ಯ ಮೀಮಾಂಸೆಯನ್ನುಕಾಣಿಸಿ ಬಗೆ




7. ಕನ್ನಡಕಾವ್ಯ ಪರಂಪರೆ ಮತ್ತು ಸಂಸ್ಕೃತಕಾವ್ಯ ಮೀಮಾಂಸೆ, ಸಂಬಂಧ ಮತ್ತು ಸಂಘರ್ಷದ ನೆಲೆಗಳು (ತೆರೆದ ಪಠ್ಯ)
8. ಸಿ.ಎನ್.ಆರ್-ಸಾಫಿಮುಲಿ ಸಾಹಿತ್ಯ- (ತೊಲನಿಕ ಸಾಹಿತ್ಯ ಮತ್ತು ಇತರ ಲೇಖನಗಳು)
9. ಯುಗಧರ್ಮ ಮತ್ತು ಸಾಹಿತ್ಯದರ್ಶನ-ಹುರ್ಮಕೋಟಿ(ಪುಟ: - 1-37)(ಒಂದು ಪಠ್ಯ)
10. ಡಿ.ಆರ್.ಎನ್- ಸಾಹಿತ್ಯ ಮತ್ತು ಶಿಕ್ಷಣ
11. ರಹಮತ್ತಾತ್ರಿಕೆ-ಪ್ರಸ್ತಾವನೆ (ಕನ್ನಡ ಸಾಹಿತ್ಯ ಮೀಮಾಂಸೆ/ಮಾತ್ರಾತ್ಮಕ ಬಗೆ)



ಎರಡನೆ ಸೆಮಿಸ್ಪರ್ಶೋ-ಪತ್ರಿಕೆ-4 ಅನುವಾದ(ಬಿ)

| | | | | |
|---|------------------------|--|-----------------------------------|---|
| | | | | |
| 1 | ಧಾರ್ಮಿಕ ಪತ್ಯಗಳ ಅನುವಾದ | <p>1. ಬೈಬಲ್ - ಭಾರತೀಯ ಭಾಷೆಗಳಿಗೆ ಇಂಗ್ಲಿಷಿನಿಂದ ಬೈಬಲ್ ಅನುವಾದ ಮತ್ತು ವಸಾಹತು ವಿಸ್ತರಣೆಯಲ್ಲಿ ಅದರ ಪಾತ್ರ</p> <p>2. ಕನಾರ್ಕಿಕದಲ್ಲಿ ಬ್ಯಾಸೆಲ್ ಮಿಶನ್ ಬುಕ್ ಮತ್ತು ಉತ್ತರಾಂಕ್ರಿಡೆಪಾಸಟರಿಯ ಪಾತ್ರ</p> <p>3. ಭಾರತದ ಪೌರಾಣಿಕ ಗ್ರಂಥಗಳ ಅನುವಾದ— ಮಹಾಭಾರತ, ರಾಮಾಯಣ</p> | | |
| 2 | ಮಾಧ್ಯಮಗಳು ಮತ್ತು ಅನುವಾದ | <p>1. ಪತ್ರಿಕಾ ಮಾಧ್ಯಮ</p> <p>2. ವಿದ್ಯಾನ್ಯಾಸ ಮಾಧ್ಯಮ</p> | ಪತ್ರಿಕಾ ಸಂಪಾದಕೀಯಗಳ, ವರದಿಗಳ ಅನುವಾದ | ಮಾಧ್ಯಮಗಳು ಮತ್ತು ಭಾಷಾಂತರ— ಡಾ.ಎ.ಮೇಹನೆಕುಂಟಾರ್, ಕನ್ನಡ ವಿ.ವಿ., ಹಂಪಿ |
| 3 | ವಿಜ್ಞಾನ ಪತ್ಯಗಳ ಅನುವಾದ | <p>1. ವಿಜ್ಞಾನ ಸಂಪರ್ಕನೆಯಲ್ಲಿ ಅನುವಾದದ ಪಾತ್ರ</p> <p>2. ಪಾರಿಭಾಷಿಕ ಪದಗಳ ಸಮಸ್ಯೆ</p> | ವಿಜ್ಞಾನ ಲೇಖನಗಳ ಅನುವಾದ | <p>1) ಮೈಸೋರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ 1970ರ ಜೂನ್ 10ಿಂದ 11ರವರೆಗೆ ನಡೆದ ವಿಜ್ಞಾನ ಪತ್ಯಪುಸ್ತಕ ಬರಹಗಾರರ ಶಿಬಿರದ ಕುರೆಂಪುರವರಳು ದಾಖಳಿನಾ ಭಾಷೆ</p> <p>2) ವಿಜ್ಞಾನ ಸಾಹಿತ್ಯ ನಿರ್ಮಾಣ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ., 1971</p> <p>3) ವಿಜ್ಞಾನ ಸಾಹಿತ್ಯದಲ್ಲಿ ಅನುವಾದಗಳು — ಡಾ. ಐ. ಎಸ್. ಶಂಕರ್</p> <p>4) ಪಾರಿಭಾಷಿಕ ಪದಗಳ ಸಮಸ್ಯೆ— ಜೆ.ಆರ್.ಲಕ್ಷ್ಮಿರಾವ್</p> <p>5) ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬರೆಯುವಾಗ, ಭಾಷಾಂತರಿಸುವಾಗ ಬರುವ ವಿಶಿಷ್ಟ ಸಮಸ್ಯೆಗಳು— ಡಾ. ಟಿ. ಎಸ್. ಸುಭೂರಾಯ</p> <p>6) ಶಾಸ್ತ್ರ ಸಾಹಿತ್ಯ ನಿರ್ಮಾಣ— ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ., 1975</p> |



11

ಪತ್ರಿಕೆ-೫

ಮಾಧ್ಯಮ ಬರವಣಿಗೆಅಧ್ಯಯನ-(ತಂತ್ರಜ್ಞಾನ)

- 1- ತಂತ್ರಜ್ಞಾನ ಮಾಧ್ಯಮದಳ್ಳ ಭಾಷಾ ಬಳಕೆಯ ಸ್ವರೂಪ
 - 2- ತಂತ್ರಜ್ಞಾನ ಮಾಧ್ಯಮದ ಸಂಕ್ಷಿಪ್ತ ಪರಿಚಯ (ಣ.ವಿ-ರೇಡಿಯೋ- ಸಿನಿಮಾ, ಸೋಣಿಯಲ್ ಮಿಇಯಾ ಬರವಣಿಗೆ)
 - 3- ತಂತ್ರಜ್ಞಾನ ಸುಧಿ ಮಾಧ್ಯಮದಳ್ಳ ಭಾಷಾ ಬಳಕೆ (ನ್ಯೂನ್ ಭಾನುಲ್ಗಳಲ್ಲಿ ಭಾಷೆಯ ಉಪಯೋಗ)
- * ಸುಧಿ ಸಂಗ್ರಹ (ರಾಜಕೀಯ-ವಾಣಿಜ್ಯ-ಇತರೆ)
 - * ಸುಧಿ ಪ್ರಸಾರದಲ್ಲಿ ಬಳಕೆಯಾಗುವ ಭಾಷೆ
 - * ಕಲೆ ಸಂಸ್ಕೃತಿಗಳ ಪರಿಚಯನುವ ಬರವಣಿಗೆಯ ನಿರೂಪಣೆಗಳ ಅಧ್ಯಯನ
- 3-ತಂತ್ರಜ್ಞಾನ ಮನರಂಜನೆಯ ಮಾಧ್ಯಮದಳ್ಳ ಭಾಷಾ ಬಳಕೆ (ದಾರವಾಹಿ-ಸಿನಿಮಾ-ಲಿಯಾಯಲಣ ಫೋಲ, ಮಾದಲ ಪರ್ಯಾಗಳನ್ನು ಅಭಿವೃದ್ಧಿ ಮಾಡಲಾಗುವುದು)

- ನೋಡುಗರಕೆಂದಿತವಾದ ಬರವಣಿಗೆಯ ಲಕ್ಷಣಗಳು
- ಸಂಭಾಷಣೆರಚನೆಯಾಗ್ಯಯನ
- ಚಲನ-ಚಿತ್ರಕಥೆಯಾಗ್ಯಯನ
- ಕರೆಯನ್ನುಚಿತ್ರಕಥೆಯನ್ನಾಗಿ ಪರಿವರ್ತಿಸುವುದು
- ದಾರವಾಹಿ-ಕಥಾ ಸರಣಿಯಾಗ್ಯಯನ
- ಆನಿಮೇಷನ್ ಬರವಣಿಗೆಯಾಗ್ಯಯನ
- ಸಂಬಂಧಿತ ಬರವಣಿಗೆಯಾಗ್ಯಯನ
- ವಿವಿಧ ನಿರೂಪಣೆಗಳಲ್ಲಿ ಬರವಣಿಗೆ

4-ರೇಡಿಯೋದಳ್ಳ ಬಳಕೆಯಾಗುವ ಭಾಷೆ ಪ್ರಯೋಗಗಳ ಕಲಕೆ

*ಕೆಳಿಂಗರ ಕೆಂದಿತವಾದ ಬರವಣಿಗೆಯ ಲಕ್ಷಣಗಳು

- ವಾರ್ಡೆಗಳ ಬರವಣಿಗೆಯ ಸ್ವರೂಪ
- ಸುಧಿ ವಿಶ್ಲೇಷಣೆಗಳ ಬರಹಗಳು
- ಕೃಷಿ-ಸಂಸ್ಕೃತಿ-ಕಲೆ- ಸಂರಕ್ಷಣೆ-ಪ್ರದರ್ಶನಗಳ ನಿರೂಪಣೆಯ ಬರಹಗಳು
- ವಾಣಿಜ್ಯ ಬರಹಗಳು
- ಸೃಜನಶೀಲ ಕಾರ್ಯಕ್ರಮಗಳ ಬರವಣಿಗೆಯ ಬಗೆಗಳು

5- ಹೊನ್ ಆಯಾಮದಳ್ಳ ಬರಣಿಗೆಯಾಗ್ಯಯನ (ಸೋಣಿಯಲ್ ಮಿಇಯಾ ಬರಹಗಳು)

